



**ದಾರದಪ್ಪ -** ಅಂದರೆ ಸುಮಾರು 950 ಕಿಲೋಮೀಟರ್. ಈ ಕ್ರಿಸ್ತಾನಲ್ಲಿ ಗುರುತ್ವಬಲವು ಚಂದ್ರ-ಮಂಗಳರಲ್ಲಿ ಇರುವುದಕ್ಕಿಂತಲೂ ತೀರಾ ಕಡೆಮೆ; ಭೂಮಿಗಂತಲೂ ಪ್ರತಿಶತ ಮೂರರಪ್ಪು ಮಾತ್ರ. ಅದಕ್ಕೆಂದೇ ಜಾನ್ಯಾಪ್ಯಾನ್‌ನೊ ಯೋಚಿಸುತ್ತಿರುವುದು, ಕ್ರಿಸ್ತಾ ಅನ್ನ ಸುತ್ತುವ ಒಂದು ಕೃತಕ ಉಪರ್ಯಹದಲ್ಲಿ ಮನುಷ್ಯನೇಲೆಯ ಸಾಫ್ಟ್‌ಪನೆ. ತಟ್ಟೆಯಾಕಾರದ ಈ ವಸತಿನೇಲಿಯಲ್ಲಿ ಸಹಸ್ರಾರು ಹೊಳವೆ ರೂಪದ ಹಂದರಗಳನ್ನು ಇಡುತ್ತಿರುವುದು. ಈ ಬಗೆಯ ಪ್ರತಿಯೊಂದು ಹೊಳವೆಗಳು 50,000ಕ್ಕೂ ಹೆಚ್ಚು ಜನರು ನೇಲಿಸಬಹುದಾದ ವಸತಿ ಸಮಾಜಕ್ಕೆ ಆಶ್ರಯ ನೀಡಬಹುದು. ಈ ಹೊಳವೆಗಳು ಒಂದನ್ನೊಂದು ಆಯಸ್ಕಾಂಗಳ ಅಪಾರ ಬಲದಿಂದ ಪರಸ್ಪರ ಬಂಧಿತವಾಗಿರುತ್ತವೆ.

ಇಂಥ ಹೊಳವೆಯೋಳಿನ ವಸತಿನಿಲಯಗಳಿಗೆ ಓ'ನೀಯರ್ ಕಾಲನಿಗಳಿಂಬ ಹೆಸರಿದೆ. ಅಮೆರಿಕದ ಪ್ರೀನ್‌ಟನ್ ಯೂನಿವರ್ಸಿಟಿಯ ಭಾತೆವಿಜ್ಞಾನಿ ಜೋರಾಡ್ ಓ'ನೀಯರ್ ಅವರು ನಾಸಾ ವಿಜ್ಞಾನಿಗಳ ಜೆಗೂಡಿ ಭೂಮಿಯಿಂದಾಚಣ ಲೋಕದಲ್ಲಿ ಮನುಷ್ಯರಿಗೆ ಹಿತಕರ ವಾತಾವರಣವನ್ನು ಸೃಷ್ಟಿಸುವ ಬಗ್ಗೆ ಕ್ರಿಯಾಯೋಜನೆಗಳನ್ನು ಹಮ್ಮಿಕೊಂಡಿದ್ದರು. ಬಾಹ್ಯಕಾಶದಲ್ಲಿ ಮನುಷ್ಯರು ನೇಡುವಾಗಿ ಬದುಕಲು ಅನುವ ವಾದಿಕೊಂಡ ಅನೇಕ ಯೋಜನೆಗಳಿಗೆ ಅವರು ಸ್ಥಿತಿ ನೀಡಿದರು. ಅಮೆರ್ಯಾನ್

ಕಂಪನಿಯ ಸ್ಥಾಪಕ ಜೆಫ್ ಬೇರ್ಮೋಸ್ ಅವರನ್ನು ಬಾಹ್ಯಕಾಶ ಯೋಜನೆಗಳಕ್ಕೆ ಪ್ರಭಾವಿಸಿದ ಕಿರೀಟ್ ಓ'ನೀಯರ್ ಅವರದು.

ಉಪರ್ಯಹದಲ್ಲಿದುವ ಬೃಹತ್ ಗಾತ್ರದ ಎತ್ತರದ ಕೊಳವೆಗಳು ನಮ್ಮ ವಾಸಿಗಳ ಮೆಟಿನಂತೆ ಗೌ ಎಂದು ತಿರು ತಿರುಗಿ. ಕೃತಕವಾಗಿ ಮನುಷ್ಯರಿಗೆ ಗುರುತ್ವಬಲವನ್ನು ಅಲ್ಲಿ ಸೃಷ್ಟಿಸುತ್ತಿರುವುದು. ಹತ್ತು ಕಿಲೋಮೀಟರ್ ಎತ್ತರದ ಈ ತಿರುಗು ಕೊಳವೆಗಳೊಳಗೆ ನೆಲೆಸುವ ಮನುಷ್ಯರು ತಮ್ಮ ಕೆಲಸ ಕಾರ್ಯಗಳನ್ನು ಸುಗಮವಾಗಿ ನೆಡೆಸಬಹುದು. ಎರಡು ಕಿಲೋಮೀಟರ್ ವಾಸದ ಇಂಥ ಪ್ರತಿಯೊಂದು ಹೊಳವೆಗಳೊಳಗೂ ಸೂರ್ಯಕೆರಣಗಳನ್ನು ಪ್ರತಿಫಲಿಸುವಂಥ ಕನ್ಡಿಗಳಿರುತ್ತವೆ. ಅವು ಕೊಳವೆಗಳ ಒಳಗಿನ ಜನರಿಗೆ ಹಿತಕರ ತಾಪಮಾನ ನೀಡುವುದರ ಜಿಗೆ, ಅಲ್ಲಿನ ಗಿಡ-ಮರ, ಉದ್ದಾನವನಗಳಿರುವ ನಾಗರಿಕ ವ್ಯವಸ್ಥೆಗಳ ಬೆಳವಣಿಗೆ ನೇರವಾಗುತ್ತವೆ. ಕೃತಕವಾಗಿ ಗುರುತ್ವಬಲವನ್ನು ಸೃಷ್ಟಿಸುವ ಇಂಥ ಕಾರ್ಯವು ಹೊಸತೇನಲ್ಲ. 1950ರ ದಶಕದಲ್ಲಿಯೇ ಜರ್ಮನಿಯ ವಿಜ್ಞಾನಿಗಳು ಈ ಕುರಿತ ಮೊದಲ ಮಾದರಿಗಳನ್ನು ಪರಿಶೀಲಿಸ್ತಿರುವುದು. 1960ರ ದಶಕದಲ್ಲಿ ಅಮೆರಿಕ ಮಾನವ ಸಹಿತ ಕೆಳಕ್ಕೆಯ ಪರಿಣಾಮಕ್ಕಿಂದು ಉಡ್ಡಯಿಸಿದ ಜೊಮಿನಿ ನ್ಯಾಕ್ಯೋಳಿಗೆ ಇಂಥ ವಾತಾವರಣವನ್ನು ನಿರ್ಮಿಸಲಾಗಿತ್ತು.

ವಿಜ್ಞಾನ ಕಲ್ಪನಾ ಕಫ್ಫಿಗಳಲ್ಲಿ ಬಗೆ ಬಗೆಯ

